

## ಮಾತುಕೆ

◆ ಪ್ರತಿಯೊಂದು ಭಾಗೇಗೂ ತನ್ನದೇ ಆದ ಒಳನಾಡಿಗಳು ಇರುತ್ತವೆ. ನೀವೇ ಒಂದು ಕಡೆ ಹೇಳಿರುವಿರಿ: 'ಕೆನೆ ಹಾಲು ಭಾಗೆ ತಿಂಗು ರಸಾಯನ/ ತಂಬಲಿ ಕನ್ನಡಗಳ ಬೋಗುನೇ' ಎಂದು. ಹಾಗೆ ಇದು ನೂರಾರು 'ಕನ್ನಡಂಗಳ್ಳೋ' ತುಂಬಿದ ಬೋಗುನಿ. ಈ ಬೋಗುನೀಯಲ್ಲಿ ಇರುವ 'ಮೊರಸುಗನ್ನಡ' ಮತ್ತದರ ಕವಲಗಳಾದ 'ಕಂದೆಲಗು' ಮತ್ತು 'ತೆಲುಗನ್ನಡ'ಗಳ ಪುರಿತಾಗಿ, ಎರಡು ಭಾಷೆಗಳ ಸಂಕರದ ಸೌಭಿಗಿನ ಪುರಿತಾಗಿ ವಿವರಿಸಿ.

ಮೇರಸುನಾಡು ಕನ್ನಡವನ್ನು ಭಾಷಾಸಂಕರ ಅನ್ನಪ್ರದು ಪಾಂಡಿತ್ಯದ ಪರಿಭಾಷೆ ಆಗಿಬಿಡ್ತುದೆ. ಮೊರಸುನಾಡು ಕನ್ನಡ ಹುಟ್ಟಿದ್ದ ಶ್ರಮಿಕರಿಂದ. ಬುಳಕೆ ಅದದ್ದು ಶ್ರಮಿಕರಿಂದ. ಇವತ್ತು ಮೇರಸುನಾಡಿನ ಭಾಷೆಯ ಜರಿಯೆಯನ್ನು ಹೇಳುಕುಂಠಹದು ಶ್ರಮಿಕ ಭಾಷೆಯ ಮೂಲಕ. ಹಾಗಾಗಿ ಭಾಷಾಸಂಕರ ಅನ್ನಪ್ರದಕ್ತಿಂತ ಎರಡು ಸುಂದರ ಭಾಷೆಗಳ ಸೌಂದರ್ಯ ಮಿಶ್ರಿತಿಂದಾದ ಒಂದು ಅನುರೂಪವಿದು. ಎರಡು ರೂಪಗಳು ಸೇರಿ ರೂಪಗೋಂದಂತಹ ಚಲುವಿನ ಭಾಷೆ ಇದು. ಬೆಲುಗನ್ನಡ ಮೇರಸುನಾಡು ಕನ್ನಡ ಅಂತ ನನಗೆ ಅನಿಸ್ತದ್ದ

◆ ತೆಲುಗುನಡ ಮತ್ತು ಕಂದೆಲಗು ಇವೆರಡರ ನಡುವಿನ ವ್ಯಾತಾಸಗಳನ್ನು ತೀವ್ರಿಸಲಿಕೆ ಆಗುತ್ತ?

ಪ್ರಥಮ ಪದ ಅಂದ್ರೆ ಪ್ರಥಾನ ಪದ ಕನ್ನಡ ಆಗಿದ್ದು, ಅದಕ್ಕೆ ಸೇರುವ ಪ್ರತ್ಯೇಹವೋ ಶ್ರೀಯಾಪದವೋ ತೆಲುಗು ಆಗಿದ್ರೆ ಅದಕ್ಕೆ ನಾವು 'ಕಂದೆಲಗು' ಅಂತ ಕರೀಬಹುದು. ಉದಾಹರಣೆಗೆ, ಮರ ಅನ್ನೋದು ಕನ್ನಡ ಪದ. ಎಕ್ಕು ಅನ್ನೋದು ತೆಲುಗು ಶ್ರೀಯಾ ಪದ. ಎರಡೂ ಸೇರಿ ಮರಕ್ಕು (ಮರಕೆ+ಎಕ್ಕು) ಅಂತಾಗ್ನದೆ. ಅಂದ್ರೆ ಮರಕ್ಕು ಏರು ಅಂತ. ಇದು ಕಂದೆಲಗು ಪದ ಆಗುತ್ತ. ವಾಡಿಕಿಲ್ಲ ಅಥವಾ ಅಲವಾಟಲ್ಲ. ಇಲ್ಲಿ ಅಲವಾಟ ಅನ್ನಪ್ರದ ತೆಲುಗು ಪದ ಆಗಿದ್ರೆ, ಇಲ್ಲಿ ಅನ್ನಪ್ರದ ಕನ್ನಡ ಶ್ರೀಯಾ ಪದ. ಹಾಗಾಗಿ ಅಭಾಸವಿಲ್ಲ, ರೂಪಿಯಲ್ಲ ಅನ್ನಪ್ರದ ಅಲವಾಟಲ್ಲ ಅಥವಾ ವಾಡಿಕಿಲ್ಲ ಅಂತಾಗ್ನದೆ. ಇದು

'ತೆಲುಗನ್ನಡ' ಪದ. ಆಮೇಲೆ 'ನಾನು ಉಂಟದಲ್ಲಿ ಎರಗಡೆಗಳಿನ್ನು ಜನ್ಮಾಗಿ ವಾಡುತ್ತೇನೆ' - ಇಲ್ಲಿ ವಾಡುತ್ತೇನ ಎಂಬ ಪದದಲ್ಲಿ 'ವಾಡು' ಅನ್ನಪ್ರದ ತೆಲುಗು ಪದ. ಅದೇ ಕನ್ನಡದಲ್ಲಿ ಬಳಕೆ ಅಂತಾಗುತ್ತ. 'ಉತ್ತೇನ' ಅನ್ನಪ್ರದ ಕನ್ನಡದ ಕಾಲ್ಪನಿಕ ಹೇಳಿಯಾಗಿ ಪದ. ಹೀಗಾಗಿ ಇದೂನೂ ತೆಲುಗನ್ನಡ ಆಗುತ್ತ. ವಾಜಕರಣದ ಪರಿಭಾಷೆಯಲ್ಲಿ ಹೇಳಿಪ್ಪದಾದರೆ, ಪೂರ್ವ ಪದ ತೆಲುಗಾಗಿದ್ದು ಉತ್ತರ ಪದ ಕನ್ನಡವಾಗಿದ್ದರೆ ಅದು 'ತೆಲುಗನ್ನಡ'. ಮತ್ತು ಪೂರ್ವ ಪದ ಕನ್ನಡವಾಗಿದ್ದು ಉತ್ತರ ಪದ ತೆಲುಗಾಗಿದ್ದರೆ ಅದು 'ಕಂದೆಲಗು'. ಗೊತ್ತೆಂದು, ಶೇಖರೋಗು, ಪರಿಗಿಲ್ಲ... ಹೀಗೆ ಅನೇಕ ಪದಗಳು. ಹಾಗೆಯೇ ನಾವು ಭಾವಾ ದೃಷ್ಟಿಯಿಂದ ವಿಭಜಿಸುತ್ತಾ ಹೇಳೆ 'ಕಂದಮಿಳ್ಳ' ಬರ್ದದೆ. 'ಪ, ಅಲ್ಲಿ ದೂಪಾನಿ ಮಡಿಗಿಡ್ಲಿನಿ ತಲೆ ಸೀಪಿಕೊ' ಅಂತ ಮಾತಾಡ್ಯಾರೆ. ದೂಪಾನಿ ತೆಲುಗು, ಮಡಿಗಿಡ್ಲಿನಿ ಕನ್ನಡ ಕ್ರಿಯಾ ಪದ, ತಲೆ ಕನ್ನಡ, ಸೀಪು ಅನ್ನೋದು ತಮಿಳು. ಹೀಗಾಗಿ ಇಂತಹ ಶಬ್ದಗಳಿಗೆ ನಾವು ಒಂದು ಪದವನ್ನು 'ಕಾಯಿನ್' ಮಾಡೋಂದಾದರೆ 'ಕಂದಮಿಳ್ಳ' ಅಂತ ಹೇಳುತ್ತಾಗುತ್ತ. ಸುಮ್ಮೆ ಭಾಷೆಯ ಸಾಧ್ಯತೆಗಳ ಬಗ್ಗೆ ಹೇಳಿದೆ. ಯಾಕಾಗಬಾರದು ಅಂತ? ಕೇ.ವಿ.ನೋ. ಹೇಳುತ್ತಾರೆ - ಜನ ಬಳಸೋದೆ ಅಲ್ಲ, ಜನಭಳಕೆಯಲ್ಲಿ ಇಲ್ಲಿದ್ದರೆ ನಾನು ಬರಯೋದಲ್ಲಿ ಅಂತ. ಕೆಲವರಿಗೆ ಅಶಿಶೋಕೆ ಅನ್ನಿಸುತ್ತಾರೆ. ಆದ್ದರಿಂದ ಭಾಷೆಯ ಬಗ್ಗೆ ಯೋಚಿಸೋ ಮನುಷ್ಯನಿಗೆ ಕೆಲವು ಚಪಲಗಳಿರುವೆ. ಏನೂ ಒಂದು ಪದಾನ ಕಣ್ಣೀಕು ಅಂತ. ಹಾಗಾದಾಗ ಕೂಡಿಸ್ತಾ ಕೂಡಿಸ್ತಾ, ಕೊಟ್ಟಿ ತಗ್ಗೊಂದು ಮಾತ್ರಾ ಸಾಧ್ಯತೆಗಳು ಹಬ್ಬಿತ್ತಾ ಹೋಗುತ್ತವೆ. ನಾವು 'ಕಂಗಿಷ್ಟೇ' ಅಂತಿಮಿವಿ. ಅದನ್ನ ಒಪ್ಪಿಸೋಡಿತಿ. ಮತ್ತು ಜಂಗಿಷ್ಟೇ ಅಂತ ಬಂದಾಗ ಅದು ನಮ್ಮಲ್ಲಿ ಸಮೃದ್ಧವಾಗಿಬಿಡ್ಡದೆ. ಸ್ಥಳೀಯವಾದದ್ದು ಜನಮೂಲವಾದದ್ದು ಅಂತ ಬಂದಾಗ ನಾವು ಒಪ್ಪಿಕೊಳ್ಳುತ್ತೇ ಹಿಂದೆ ಮುಂದೆ 'ಪತ್ತ' ತುಳೀತೀವಿ. ಹಾಗಾಗಿ ಕಂಗಿಷ್ಟೇ ಒಪ್ಪಿಕೊಳ್ಳುತ್ತಾದ್ದು ತೆಲುಗನ್ನಡ, ಕಂದೆಲಗು, ಕಂದಮಿಳ್ಳ ಇವನ್ನೆಲ್ಲಾ ಒಪ್ಪಿಕೊಳ್ಳುತ್ತಾಗುತ್ತ. ಇನ್ನೂ ಕೆಲವರು ಕಂದೆಲಗು ಅಂತ ಆದೇಶಸಂಧಿ ಮಾಡುಪ್ರದಕ್ತಿಂತ ಕನ್ನಡ-ತೆಲುಗು ಮಾಡಿದರಾಗುತ್ತ ಅಂತ ಹೇಳುತ್ತಾರೆ. ಅದು ಆಗಲ್ಲ. ಯಾಕೆ ಅಂದ್ರೆ ಕೂಡಬೇಕಲ್ಲ. ಕೋಲಾರ-